

USFB/CS/SE/2025-26/25

Date: June 02, 2025

To,

National Stock Exchange of India Limited

Listing Department Exchange Plaza, C-1, Block G, Bandra Kurla Complex, Bandra (E) Mumbai – 400 051

Symbol: UJJIVANSFB Scrip Code: 542904

Dear Sir/Madam,

Sub: Intimation of newspaper advertisement on 9th Annual General Meeting of the Bank

Pursuant to applicable Regulation(s) of Securities and Exchange Board of India (Listing Obligations and Disclosure Requirements) Regulations, 2015, we hereby inform you that a Public Notice by way of an advertisement was published and appeared today in the editions of "Financial Express" English Newspaper and "Hosadigantha" Kannada Newspaper.

BSE Limited

P.J. Tower,

Listing Compliance

Dalal Street, Fort,

Mumbai - 400 001

The aforesaid newspaper advertisement was made in compliance with relevant General Circulars issued by MCA, that the 9th Annual General Meeting ("AGM") of the members of Ujjivan Small Finance Bank Limited ("Bank") will be held on Friday, June 27, 2025 at 03.30 P.M. 1ST through Video Conferencing / Other Audio-Visual Means to transact the businesses that will be set forth in the Notice of the AGM.

A copy of the newspaper advertisement is enclosed herewith.

This intimation will also be available on the website of the Bank www.ujjivansfb.in

We request you to kindly take note of the above.

Thanking You,

Yours faithfully,

For UJJIVAN SMALL FINANCE BANK LIMITED

Sanjeev Barnwal Company Secretary & Head of Regulatory Framework

Encl: As mentioned above

ಬೆಂಗಳೂರು

ಮಹಾ ಪ್ರವಾಹಕ್ಕೂ ಆಲಮಟ್ಟಿ ಡ್ಯಾಂ ಎತ್ತರಕ್ಕೂ ಸಂಬಂಧ ಇಲ್ಲ

• **ವಿಜಯಪುರ:** ಮಹಾರಾಷ್ಟ್ರ ಪ್ರವಾ ಹಕ್ಕೂ ಆಲಮಟ್ಟಿ ಅಣೆಕಟ್ಟೆಗೂ ಯಾವುದೇ ರೀತಿ ಸಂಬಂಧ ಇಲ್ಲ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.



ಸಿ, ಆ ರೀತಿ ಏನು ಆಗೋದಿಲ್ಲ. ಈಗಾ ಗಲೇ ಈ ಸಂಬಂಧ ರಿಮೋರ್ಟ್ ಗಳು ಬಂದಿವೆ. ಇದು 2 ಬಾರಿ ಪ್ರೂವ್ ಆಗಿದೆ.

ಆ ಆತಂಕಗಳು ಎಲ್ಲವೂ ಸುಳ್ಳು ಎಂದರು. ಆಲಮಟ್ಟಿ ಅಣೆಕಟ್ಟೆ ಒಂದು ಮೀಟರ್ ಹೆಚ್ಚಳಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರಕ್ಕೆ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಒಂದೇ ಮೀಟರ್

ಹೆಚ್ಚು ಮಾಡಲಿ, ನಾಲ್ಕು ಮೀಟರ್ ಹೆಚ್ಚು ಮಾಡಲಿ ಕಾನೂ ನಾತ್ಮಕವಾಗಿ ಮಾಡಬೇಕು. ನಮ್ಮ ಟೆಕ್ಕಿಕಲ್ ಟೀಂ ಜೊತೆಗೆ ಚರ್ಚಿಸ ಲಾಗುವುದು ಎಂದರು.

ಎತ್ತರ ಹೆಚ್ಚಳವನ್ನು ಕಾನೂನು ತಂಡ ಹೇಳಬೇಕಾಗುತ್ತದೆ.ಸಚಿವಶಿವಾನಂದಪಾಟೀ ಲರಹೇಳಿಕೆಯನ್ನು ಪರಿಶೀಲನೆಮಾಡುತ್ತೇವೆ. ಮೋಹನ್ ಕಾತರಿಕಿ ಹೇಳಿದ್ದಾರೆ. ಅದನ್ನು ಪರಿಶೀಲನೆ ಮಾಡುತ್ತೇವೆ ಎಂದರು. ಒಂದು ಮೀಟರ್ ಹೆಚ್ಚಳದಿಂದ ಕಾನೂನು ತೊಡಕು ಇಲ್ಲ ಎಂದರೆ ಮಾಡೋಣ. ಎತ್ತರ ಹೆಚ್ಚಳ ಜೊತೆಗೆ ಭೂಸ್ವಾಧೀನ ಸಹ ಮಾಡಿಕೊಳ್ಳ ಬೇಕಾಗುತ್ತದೆ.1ಮೀಟರ್ಅಂತರದಲ್ಲಿಎಷ್ಟು ಹಳ್ಳಿ ಬರುತ್ತವೆ ಅವುಗಳ ಸ್ಥಳಾಂತರ ಸಹ ಮಾಡಬೇಕಾಗುತದೆ.

ಸಲಹೆ ಬಂದಾಗ ಮುಕ್ತ ಮನಸಿ ನಿಂದ ಸ್ವಾಗತಿಸುತ್ತೇವೆ. ಈ ಬಗ್ಗೆ ಮೋಹನ್ ಕಾತರಕಿ ಜೊತೆಗೆ ಮಾತನಾಡಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.



ಬೆಂಗಳೂರಿನ ಈಜಿಪುರದ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ 108 ಅಡಿ ಎತ್ತರದ ಮಹಾವಿಷ್ಣು ವಿಶ್ವರೂಪಂ ಪ್ರತಿಮೆ ಭಾನುವಾರ ಲೋಕಾರ್ಪಣೆಗೊಂಡಿತು.

ದೇಷ ರಾಜಕಾರಣ ಸಲ

•ಕಲು ಹಾಗು: ಸಿಎಂ ಸಿದ್ದರಾಮಯ್ಯ ಅವರು ಹಳಿ ತಪ್ಪಿರುವ ರೈಲಿನಂತಾಗಿದ್ದಾರೆ.ಸಿಎಂ ಸಿದ್ದರಾಮಯ್ಯನವರು ಇದೀಗ ಮೊದಲಿನ ಸಿದ್ದರಾಮಯ್ಯರಾಗಿ ಉಳಿದಿಲ್ಲ. ಅವರ ಟ್ರ್ಯಾಕ್ ಸಂಪೂರ್ಣ ಹಳಿ ತಪ್ಪಿದ ಟ್ರ್ಯಾಕ್ ಆಗಿ ಮಾರ್ಪಟ್ಟಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಐವನ್ ಶಾಹಿ ಅತಿಥಿ ಗೃಹ ದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ನಿಂತ ನೀರಾಗಬಾರದು. ಹರಿಯುವ ನೀರಿನಂತೆ ಇರಬೇಕು. ದ್ವೇಷದ ರಾಜಕಾರಣ ಯಾರೊಂದಿಗೂ ನಡೆ ಯಬಾರದು. ಇದು ರಾಜಕೀಯದಲ್ಲಿ ಒಳ್ಳೆ ಬೆಳವಣಿಗೆ ಅಲ್ಲ. ಭಾರತ ಸರ್ಕಾರದಲ್ಲಿ ಒಂದು ನಯಾ ಪೈಸೆಗೂ ಅಕೌಂಟೆ ಬಿಲಿಟಿ ಇದೆ ಎಂದು ಹೇಳಿದರು.

ರಾಜ್ಯದ ಒಟ್ಟು 13 ಜಿಲ್ಲೆಗಳಲ್ಲಿ ವಂದೇ ಭಾರತ ರೈಲಿನ ಸಂಚಾರ ನಡೆದಿದೆ. ಭವಿಷ್ಯದ 2047ರ ವಿಕಸಿತ ಭಾರತದ ಹಿತದೃಷ್ಟಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ದೇಶದಲ್ಲಿ ಗತಿ ಶಕ್ತಿ, ಅಮೃತ ಭಾರತ, ಜಲ ಶಕ್ತಿ, ವಂದೇ ಭಾರತ ರೈಲಿನ ವಿಸ್ತರಣೆಯ ಕೆಲಸ ಅತೀ ವೇಗವಾಗಿ ನಡೆಯುತ್ತಿದ್ದು, ರೈಲ್ವೆಗೆ ಸಂಬಂಧ ಪಟ್ಟ 39 ಸಾವಿರ ಕೋಟಿ ಯೋಜನೆಯ ಕೆಲಸಗಳು ಮುಂಬರುವ 2026-27ರ ಡಿಸೆಂಬರ್ ಹಂತಕ್ಕೆ ಮುಗಿಯಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಲಾಮರ ರೈಲ್ವೆ ವಿಭಾಗದ ಡಿ.ಆರ್.ಒ.ಸುಜೀತ್ ಮಿಶ್ರಾ, ಮಾಜಿ ಸಂಸದ ಡಾ.ಉಮೇಶ್ ಜಾಧವ್, ಶಾಸಕರಾದ ಬಿ.ಜಿ. ಪಾಟೀಲ್, ಬಸವರಾಜ ಮತ್ತಿಮಡು, ಅವಿನಾಶ್ ಜಾಧವ್, ಶಶೀಲ್ ನಮೋಶಿ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ರಾಜಕುಮಾರ್ ಪಾಟೀಲ್ ತೇಲ್ಕೂರ್, ಸುಭಾಷ ಗುತ್ತೇದಾರ್, ಅಮರನಾಥ ಪಾಟೀಲ್, ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಸೇರಿದಂತೆ ಇತರರು ಇದ್ದರು.

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

• ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವ ನಗರದ ನಿವಾಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್ ಭೇಟಿ ನೀಡಿ, ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಇದು ಸೌಹಾರ್ದಯುತ ಭೇಟಿ, ಇದರಲ್ಲಿ ವಿಶೇಷವೇನಿಲ್ಲ. ಖರ್ಗೆ ಅವರು ನಮ್ಮ ಪಕ್ಷದ ಧುರೀಣರು ಅವರ ಆಶೀರ್ವಾದ ಪಡೆಯುವ ಸಲುವಾಗಿ ಭೇಟಿ ಮಾಡಿದೆ ಎಂದರು. ಖರ್ಗೆ ಅವರೊಂದಿಗೆ ಹಲವು ದಿನಗಳ ಬಳಿಕ ಅವರನ್ನು ಭೇಟಿ ಮಾಡಿದೆ. ಕಳೆದ ಬಾರಿ ದೆಹಲಿ ಪ್ರವಾಸಕ್ಕೆ ತೆರಳಿದಾಗಲೂ ಖರ್ಗೆ ಸಾಹೇಬರು ಸಿಕ್ಕಿರಲಿಲ್ಲ. ಅವರ ಮಾರ್ಗದರ್ಶನ ನಮಗೆ ಅಗತ್ಯ. ನಮ್ಮಇಲಾಖೆ, ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಯಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ನನ್ನ ಆರೋಗ್ಯವನ್ನು ವಿಚಾರಿಸಿದರು. ಜಿಲ್ಲಾ ಪ್ರವಾಸ ಮಾಡುತ್ತಿದ್ದೀರಾ ಅಂತ ಕೇಳಿದರು. ಅದರಲ್ಲೂ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅರ್ಹ ಮಹಿಳೆಯರಿಗೆ ಯೋಜನೆಯ ಹಣ ತಲುಪುತ್ತಿದ್ಯಾ, ಇಲಾಖೆಯ ಕಾರ್ಯವೈಖರಿ ಬಗ್ಗೆಯೂ ಕೇಳಿದರು ಎಂದು ಸಚಿವರು ತಿಳಿಸಿದರು.

ಆರಗದ ಕಲ್ತುಂಡಿ ಬಳಿ ಕಾಡಾನೆ ಪತ್ಮಕ್ರ

• **ತೀರ್ಥಹಳ್ಳಿ:** ತೀರ್ಥಹಳ್ಳಿಯ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಅತ್ಯಂತ ವೇಗವಾಗಿ ಒಂದೆಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡುತ್ತಿದೆ. ಶನಿವಾರ ಕುಚ್ಚಲು ಸಮೀಪ ಕಾಣಿಸಿಕೊಂಡಿದ್ದ ಕಾಡಾನೆ ಇದೀಗ ಆರಗದ ಕಲ್ಲುಂಡಿ ಸಮೀಪ ಕಾಣಿಸಿಕೊಂಡಿದೆ. ಬೆಳಗಿನ ಜಾವವೇ ಓಡಾಟ ಆರಂಭಿಸಿರುವ ಆನೆ ಸರಿ ಸುಮಾರು 50 ಕಿ.ಮೀ. ಕ್ರಮಿಸಿದೆ. ಶುಕ್ರವಾರದಿಂದ ಶುರುವಾದ ಕಾಡಾನೆ ಸಂಚಾರ ಮುತಿನಕೊಪದ ಮೂಲಕ ತುಂಗಾ ನದಿ ದಾಟಿ ಮುಡುಬ, ಉಳ್ಳೂರು ಘಟ್ಟ, ಕಣಿವೆ, ಉಟ್ಟೂರು, ಕುಚ್ಚಲು, ಶನಿವಾರ ರಾತ್ರಿ ಬಾಳೇಗುಡ್ಡ ಕಾಡಿನಲ್ಲಿ ನಿದ್ರೆ, ಹಿರೇಬೈಲು, ಸೀಕೆ, ಕಾನಳ್ಳಿ, ದಾನಸಾಲೆ, ಹೊಸಬೀಡು, ಏಳುಮನೆ ಮಾರ್ಗ, ಕೋಣಂದೂರು, ಅರಳಸುರಳಿ, ನೊಣಬೂರು, ಆರಗಕ್ಕೆ ಬಂದಿದೆ. ಶಾಸಕರ ಮನೆಯ ಎದುರು ರಸ್ತೆಯಲ್ಲಿ ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಓಡಾಡಿದೆ.

ಆಯಿಲ್ ಟ್ಯಾಂಕರ್ ಹರಿದು 3 ಕೂಲಿ ಕಾರ್ಮಿಕರ ಸಾಮ

• ಚನ್ನಮ್ಮನ ಕಿತ್ತೂರು: ರಾಷ್ಟ್ರೀಯ ಹೆದ್ದಾರಿಯ 48ರಪುಣೆ-ಬೆಂಗಳೂರು ರಸ್ತೆಯಲ್ಲಿ ಆಯಿಲ್ ಟ್ಯಾಂಕರ್ ಹರಿದು ಮೂವರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಚನ್ನಮ್ಮನ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿ ಈ ಘಟನೆ ನಡೆ ದಿದ್ದು, ಘಟನೆಯಲ್ಲಿ ಮೃತಪಟ್ಟವರು ಗುಲ್ಬರ್ಗ ಜಿಲ್ಲೆಯ ಶಿವರಾಜಮಠದ ಹತ್ತಿರ ವಡ್ಡರಗಲ್ಲಿಯ ರಾಮಚಂದ್ರ, ಮಹೇಶ ಹಾಗೂ ಚಿಂಚೊಳ್ಳಿ ತಾಲೂಕಿನ ಶೀರೊಳದ ರಮೇಶ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂಳಿದವರು ಶಿವರಾಜಪೇಠದ ವಡ್ಡರಗಲ್ಲಿಯ ಲಕ್ಷ್ಮೀಬಾಯಿ, ಚಿಂಚೋಳಿ ತಾಲೂಕಿನ ಬೀಮಾಬಾಯಿ, ಶಹಾಬಾದ ತಾಲೂಕಿನ ಶಿಬಾರ ಕಟ್ಟಿ ಅನುಶ್ರೀ ಹಾಗೂ ಟಿಪರ್ ಚಾಲಕ ದೇವಲಾಪೂರದ ಮಹಾದೇವ ನಾಯ್ಕರ ಹಾಗೂ ಶ್ರೀನಾಥ ಸುರೇಶ ಕಾಂಬೈ ಇವರಿಗೆ ಭಾರಿ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ವಿವರ: ಮಂಗಳೂರಿನ ಟೈಲರಿ ರೋಡ್ ಮುಳಿಹಿತ್ತಲಿನ ದಿನೇಶ ಧಾರವಾಡ ಕಡೆಯಿಂದ ಟ್ಯಾಂಕರ್ ಚಲಾಯಿಸಿಕೊಂಡು ಬರುತ್ತಿರುವಾಗ ರಾಷ್ಟ್ರೀಯ ಹೆದ್ದಾರೆಯ ದೇವರಶೀಗಿಹಳ್ಳಿ ಕ್ರಾಸ್ ಹತ್ತಿರ ಮುಂದೆ ಹೋಗುತ್ತಿದ್ದ ಟಿಪರ್ಗೆ ಹಿಂಬದಿಯಿಂದ ಹಾಯಿಸಿದ್ದಕ್ಕೆ ಟಿಪ್ಪರ್ನಲ್ಲಿದ್ದ ಕೊಲಿ ಕೆಲಸಗಾರರು ರಸ್ತೆಯ ಮೇಲೆ ಬಿದ್ದಿದ್ದು ಅವರ ಮೇಲೆಯೇ ಟ್ಯಾಂಕರ್ನ್ನು ಹಾಯಿಸಿದೆ ಹಿನ್ನೆಲೆ ಅಪಘಾತ ಸಂಭವಿಸಿದೆ.

ಮುಂಗಾರು ಮಳೆ ಶುಭ ಶಕುನ । ಶೇ.52ರಷ್ಟು ಹೆಚ್ಚುವರಿ ಮಳೆ

ಕೃಷಿ ಚಟುವಟಿಕೆ ಚುರುಕು

ಜಿಲ್ಲೆಯಲ್ಲಿ ಉತ್ತಮ

ನಡೆಯಲಿವೆ. ಬಿತ್ತನೆಗೆ ಬೇಕಾದ ಅಗತ್ಯ ಬೀಜ

ಹಾಗೂ ರಸಗೊಬ್ಬರ ದಾಸ್ತಾನಿದೆ. ರೈತರು

ಜಂಟಿ ನಿರ್ದೇಶಕರು, ಜಿಲ್ಲಾ ಕೃಷಿ

ಹಾಗೂ 100 ಹೆಕ್ಕೇರ್ ಸೂರ್ಯಕಾಂತಿ, 8,755

ಹೆಕ್ಟೇರ್ ಉದ್ದು, 20 ಸಾವಿರ ಹೆಕ್ಟೇರ್ ಶೇಂಗಾ, 34

ಸಾವಿರ ಹೆಕ್ಟೇರ್ ಸೋಯಾಬಿನ್ ಸೇರಿದಂತೆ ವಿವಿಧ

■ ಮಂಜುನಾಥ ಅಂತರವಳ್ಳಿ

ಇಲಾಖೆ-ಧಾರವಾಡ

ಬೆಳೆ ಬಿತ್ತನೆ ಗುರಿ ಹೊಂದಲಾಗಿದೆ.

ಆತಂಕ ಪಡಬೇಕಿಲ್ಲ.

ವಾರದಿಂದ ಬಿತ್ತನೆ ಕೆಲಸ

ಮಳೆಯಾಗಿದೆ. ಜೂನ್ ಮೊದಲ

🕨 ಮಹಾಂತೇಶ ಕಣವಿ

• **ಧಾರವಾಡ:** ಮುಂಗಾರು ಹಂಗಾಮಿನ ಭರಣಿ ಹಾಗೂ ಕೃತಿಕಾ ಮಳೆ ಆರ್ಭಟ ಕಳೆದ ಒಂದು ವಾರದಿಂದ ಜೋರಾಗಿತು. ಕಳೆದ ಎರಡು ದಿನದಿಂದ ಮಳೆ ಕೊಂಚ ಬಿಡುವ ನೀಡಿದ ಹಿನ್ನೆಲೆ ಜಿಲ್ಲೆಯಲ್ಲಿ ಕೃಷಿ ಚಟವಟಿಕೆಗೆ ರೆಕ್ಕೆ-ಪುಕ್ಕ ಬಂದಿವೆ! ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾಗೂ

ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಬೆಳೆ ಹಾನಿ ಸಂಭವಿಸಿ, ಜಿಲ್ಲೆಯ ರೈತರು ಕಂಗಾಲಾಗಿದ್ದರು. ಈ ಭಾರೀ ಮುಂಗಾರು ಹಂಗಾಮಿನ

ಶಕುನವಾಗಿ ಪರಿಣಮಿಸಿದೆ. ಕೃಷಿ ಚಟುವಟಿಕೆ ಚುರುಕು:

ಮಳೆಗಳು ರೈತರ ಪಾಲಿಗೆ ಶುಭ

ನಿರಂತರ ಮಳೆಯಿಂದ ಸ್ವಲ್ಪ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಈಗ ಮಳೆರಾಯನ ಅಬ್ಬರ ಕ್ಷೀಣಿಸಿದ ಕಾರಣ ಹೊಲ ಉಳುವ, ನೆಲವನ್ನು ಹದ ಮಾಡುವುದು ಮತ್ತು ಕಳೆ ಕಿತ್ತು ಏರು ಕಟ್ಟುವ ಕೈಂಕರ್ಯ ಅನ್ನದಾತರಿಂದ ನಡೆದಿವೆ.

ದಿರಂತ

ವಿಶೇಷ

ಜಿಲ್ಲೆಯಲ್ಲಿ ಹೆಚ್ಚುವರಿ ಮಳೆ: ರಾಜ್ಯ ಹವಾಮಾನ ಇಲಾಖೆಯ ವರದಿ ಅನುಸಾರ ಪ್ರಸಕ್ತ ಜಿಲ್ಲಾದ್ಯಂತ ಈ ಮುಂಗಾರು ಹಂಗಾಮಿನಲ್ಲಿ ಮೇ ತಿಂಗಳಲ್ಲಿ 84 ಮೀ. ಮೀ ವಾಡಿಕೆ ಮಳೆ ಪೈಕಿ 143 ಮೀ.ಮೀ ಮಳೆಯಾಗಿದೆ. ಸದ್ಯ ಶೇ.52ರಷ್ಟು ಹೆಚ್ಚುವರಿ ಮಳೆ ಸುರಿದಿದೆ.

ಜಿಲ್ಲೆಯಲ್ಲಿ ಬಿತ್ತನೆ ಗುರಿ: ಕಳೆದ ವರ್ಷ 2,34,800 ಹೆಕ್ಟೇರ್ ಭೂಮಿ ಬಿತ್ತನೆ ಗುರಿ ಹೊಂದಿತ್ತು. ಪ್ರಸಕ್ತ 2.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. 84,665 ಹೆಕ್ಟೇರ್ ಹೆಸರು, 60 ಸಾವಿರ ಹೆಕ್ಟೇರ್ ಮೆಕ್ಕೆಜೋಳ, 11 ಸಾವಿರ ಹೆಕ್ಟೇರ್ ಭತ್ತದ ಗುರಿ ಇದೆ. 210 ಹೆಕ್ಟೇರ್ ಜೋಳ, 200 ಹೆಕ್ಟೇರ್ ತೊಗರಿ



ವರುಣ ದೇವನು ಕೃಪೆ ತೋರಿದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು

ಕೃಪೆ ತೋರಿದ

ಜಿಲ್ಲೆಯಲ್ಲಿ ಅನ್ನದಾತರು

ಬೀಜಗಳ ಬಿತ್ತನೆಗೆ

ಪ್ರಸ್ತುತ ಭೂಮಿ

ಹದಗೊಳಿಸುವ

ಕಾಯಕದಲಿ

ತೊಡಗಿದಾರೆ.

ಜಿಲ್ಲೆಯಲ್ಲಿ ಕಳೆದ

ಎರಡ್ಕೂರು ದಿನಗಳಿಂದ

ವರುಣ!

ಬೀಜ–ಗೊಬ್ಬರ ಮಾಹಿತಿ ಹೆಸರು, ಶೇಂಗಾ, ಉದ್ದು ಮತ್ತು ಸೋಯಾಬಿನ್ ಸೇರಿ 16,479 ಕ್ಕಿಂಟಲ್ ವಿವಿಧ ತಳಿಗಳ ಬೀಜಗಳು, ಡಿಎಪಿ, ಕಾಂಪೆಕ್ ಹಾಗೂ ಯೂರಿಯಾ ಸೇರಿ 25,717 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ದಾಸ್ತಾನು ಮಾಡಿದ ಕುರಿತು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಕೃಷಿ ಇಲಾಖೆ ಸಿದ್ದತೆ: ಜಿಲ್ಲೆಯಲ್ಲಿ ಅತ್ಯಂತ ಹುಮ್ಮಸಿನಿಂದ ಕೃಷಿ ಚಟುವಟಿಕೆ ಆರಂಭಗೊಂಡಿವೆ. ಬಿತ್ತನೆ ಬೀಜ, ರಸಗೊಬ್ಬರಗಳ ಮಾಹಿತಿ ಕಲೆ ಹಾಕಿರುವ ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆಗೆ ಬೇಕಾದ ಅಗತ್ಯ ಸಿದ್ಧತೆ ಕೂಡ ಮಾಡಿಕೊಂಡಿದ್ದು ವಿಶೇಷ.

ಅಹಲ್ಯಾಬಾಯಿ ಹೋಳ್ತರ್ ದಕ್ಷ ಆಡಳಿತಗಾರ್ತಿ: ಮೇಘಾ



• ಬೆಂಗಳೂರು: ಲೋಕಮಾತೆ ಅಹಲ್ನಾ ಬಾಯಿ ಹೋಳ್ಕರ್ ಅವರು ಸಾಂಸ್ಕೃತಿಕ ವಾಗಿ, ಧಾರ್ಮಿಕವಾಗಿ ರಾಷ್ಟ್ರದ ಅಖಂಡತೆ ಯನ್ನು ನಿರ್ಮಿಸುವುದರಲ್ಲಿ ಪಾತ್ರವಹಿಸಿದ ಅಖಂಡ ರಾಷ್ಟ್ರ ತಪಸ್ಸಿನಿ ಎಂದು ಲೇಖಕಿ ಮೇಘಾ ಪ್ರಮೋದ್ ಹೇಳಿದರು.

ಮಂಥನ ಶಂಕರಪುರ ವತಿಯಿಂದ ಬಸವನಗುಡಿಯ ಅಬಲಾಶ್ರಮದಲ್ಲಿ ನಡೆದ ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾ ಬಾಯಿ ಹೋಳ್ಕರ್ ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪುನರುತ್ಥಾನಕ್ಕಾಗಿ ಮಹತ್ವದ ಕೊಡುಗೆ ನೀಡಿದ ಅಹಲ್ಯಾಬಾಯಿ ಹೋಳ್ಕರ್ ಅವರ ಕುರಿತು ನಮ್ಮ ಪಠ್ಯಪುಸ್ತಕಗಳು ಕಡೆಗಣಿಸಿವೆ. ಆದರೆ ರಾಷ್ಟ್ರದ ಸರ್ವಾಂ ಗೀಣ ಉನ್ನತಿಗಾಗಿ ಹಲವು ಮಜಲುಗಳಲ್ಲಿ ಕೊಡುಗೆ ನೀಡಿದ ದಕ್ಷ ಆಡಳಿತಗಾರ್ತಿ, ರಾಜನೀತಿತಜ್ಞೆ, ಪುಣ್ಯಶ್ಲೋಕಿ ಅಹಲ್ಯಾ ಬಾಯಿ ಎಂದರು.

ಅಹಲ್ಯಾ ಬಾಯಿ ಹೋಳ್ಕರ್ ಅವರ ಆಡಳಿತದ ಅವಧಿಯಲ್ಲಿ ಬ್ರಿಟಿಷರಾದಿ ಯಾಗಿ, ನಾಡಿನೊಳಗಿನ ಅನೇಕ ಮತಾಂ ಧರೂ ತಮ್ಮ ರಾಜಕೀಯ ಅಸ್ತಿತ್ವವನ್ನು ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದರು. ಆದರೆ ಚಾಣಾಕ್ಷ ಅಹಲ್ಯಾ ಬಾಯಿ ಹೋಳ್ಕರ್ ಅವರಿಗೆ ಶತ್ರುಬೋಧೆ ಬಹಳ ಚೆನ್ನಾಗಿತ್ತು. ಟಿಪ್ಪುವನ್ನು ನಂಬಿಕೆಗೆ ಅನರ್ಹನಾದ ವ್ಯಕ್ತಿ ಎಂದೂ, ಬ್ರಿಟಿಷರ ಕುತಂತ್ರದ ಬಗ್ಗೆ ಎಚ್ಚರಿಕೆ ವಹಿಸಬೇಕೆಂದೂ ತಿಳಿಸಿದ್ದರು ಎಂದು ನುಡಿದರು.

ಅಂದಿನ ಕಾಲದಲ್ಲೇ ಮಹಿಳೆಯರ ಉತ್ಕೃಷ್ಣ ಜೀವನಕ್ಕಾಗಿ ಬಾಲ್ತ ವಿವಾಹ ರದ್ದತಿ, ಮಹಿಳಾ ಸೇನೆ ಮತ್ತು ಅದರಲ್ಲಿ ವಿಧಿವೆಯರ ಸಹಭಾಗಿತ್ವ, ಗುಡಿ ಕೈಗಾರಿಕೆ ಗಳಿಗೆ ಮಹತ್ವ, ಮಾಹೇಶ್ವರಿ ಸೀರೆಗಳ ತಯಾರಿಕೆ ಮುಂತಾದವುಗಳಿಗೆ ಪ್ರೋತಾಹ ನೀಡಿದರು ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರದ ಉದ್ದಗಲಕ್ಕೂ ಅನೇಕ ತೀರ್ಥ ಕ್ಷೇತ್ರಗಳ ನಿರ್ಮಾಣ, ಪುನರುಜ್ಜೀವನ, ಗಂಗಾಜಲವಿತರಣೆ,ಸ್ರಾವಲಂಬಿಆರ್ಥಿಕತೆಗೆ ಒತ್ತು ನೀಡಿ ಎಲ್ಲಾ ಸೇವಾಕಾರ್ಯಗಳಿಗೆ ರಾಜ್ಯದ ಬೊಕ್ಕಸದ ಹಣವನ್ನು ಬಳಸದೆ ಸ್ವಂತದ್ದೇ ಹಣ ಬಳಸಿ ಅಹಲ್ಯಾಬಾಯಿ ಹೋಳ್ಕರ್ ಎಲ್ಲಾ ತಲೆಮಾರುಗಳಿಗೂ ಮಾದರಿಯಾಗಿದ್ದಾರೆ ಎಂದು ನುಡಿದರು.

ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಶೇಷ ಸಂಪನ್ಮೂಲ ಶಿಕ್ಷಕರ ಮರು ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗದೆ. ರಾಜ್ಯದ 300 ಜನ ನೇರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ ವಿಶೇಷ ಸಂಪನ್ನೂಲ ಶಿಕ್ಷಕರು ಅತಂತ, ಸ್ಥಿತಿಯಲ್ಲಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಆದೇಶ 01 - 06 - 2018 ರಂತೆ ನೇರಗುತ್ತಿಗೆ ವಿಶೇಷ ಶಿಕ್ಷಕರನ್ನು ಪ್ರತಿ ವರ್ಷ ಜೂ. 1ರಿಂದ ಮೇ 31ರವರೆಗೆ ಮುಂದುವರೆಸ ಬೇಕೆಂದು ನಿಯಮವಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲೆ ಆರಂಭವಾದರೂ 2025-26ನೇ ಸಾಲಿನ ಮರುನೇಮಕಾತಿಗೆ ಇನ್ನೂ ಚಾಲನೆ ನೀಡಲಾಗಿಲ್ಲ. 2018ರಿಂದ 2024ರವರೆಗೆ ಜೂ.1 ರಿಂದ ಮೇ 31ರವರೆಗೆ ಮುಂದುವರಿಸಿಕೊಂಡು ಬಂದಿದ್ದಾರೆ. ಅದರಂತೆ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಿಂದ ಮೇ 31 ರೊಳಗೆ ಮರು ನೇಮಕಾತಿ ಪ್ರಕ್ರಿಯೆ ಮುಗಿಸಿ,ಮುಂದುವರಿಕೆ ಆದೇಶ ನೀಡಬೇಕಾಗಿತ್ತು. ಆದರೆ ಇದುವರೆಗೂ ನೀಡಿಲ್ಲ. ಶಾಲೆಗಳು ಮೇ 29 ರಿಂದ ಆರಂಭವಾಗಿದ್ದರೂ ಸಹಿತ ವಿಶೇಷ ಶಿಕ್ಷಕರ ಸೇವೆ ಮುಂದುವರಿಕೆ ಆದೇಶ ಬರದೇ ಇರುವ ಕಾರಣ ಶಿಕ್ಷಕರು ಗೊಂದಲದಲ್ಲಿ ಕಾಲಕಳೆಯುತ್ತಿದ್ದಾರೆ. ಈ ಕೂಡಲೆ ನೇಮಕಾತಿ ಪ್ರಕ್ರಿಯೆ ಮುಗಿಸಿ ಮುಂದುವರಿಕೆ ಆದೇಶ ಪತ್ರ ನೀಡುವಂತೆ ಶಿಕ್ಷಕರು ಆಗ್ರಹಿಸುತ್ತಿದ್ದಾರೆ. ಈ ವಿಚಾರವಾಗಿ ಹೊಸದಿಗಂತದೊಂದಿಗೆ ಮಾತನಾಡಿದೆ ರಾಜ್ಯ ಯೋಜನಾ ನಿರ್ದೇಶಕ ಕೂರ್ಮಾ ರಾವ್ ಮತ್ತು ಕಾರ್ಯಕ್ರಮ ವಿಭಾಗದ ನಿರ್ದೇಶಕ ಮಾದೇಗೌಡ ಕೆಲವು ತಾಂತಿ,ಕ ತೊಂದರೆಯಿಂದ ಈ ಸಲ 2 ದಿನ ವಿಳಂಬವಾಗಿದೆ. ಇನ್ನರಡು ದಿನದಲ್ಲಿ ಪ್ರಕ್ರಿಯೆ ಮುಗಿಸಲಾಗುವುದು ಎಂದು ತಿಳಿಸಿದ್ದಾರೆ.



ನಮ್ಮ ಅಧಿಕಾರಿಗಳಿಗೆ ತಕ್ಷಣ ಪ್ರಕ್ರಿಯೆ ಪೂರ್ಣಗೊಳಿಸಿ, ಆದೇಶ ಪತ್ರ ನೀಡಲು

ಸೂಚಿಸುತ್ತೇನೆ. ■ ಕೂರ್ಮಾರಾವ್, ರಾಜ್ಯ ಯೋಜನಾ ನಿರ್ದೇಶಕ

ಕೂಡಲೇ ಮುಂದುವರಿಕೆ ಆದೇಶ ನೀಡಿ

2025 ಮಾರ್ಚ್ 7 ರ ಸುಪ್ರಿಂ ಕೋರ್ಟ್ ಆದೇಶದಂತೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನೇರಗುತ್ತಿಗೆ ವಿಶೇಷ ಶಿಕ್ಷಕರ ಮಾಹಿತಿಯನ್ನು ಮಾನ್ಯ ಆಯುಕ್ತರ ಕಚೇರಿಯಿಂದ ಪಡೆದು, ಅರ್ಹತೆ ಇರುವವರ ನಿಯೋಜನೆ ಪ್ರಕ್ರಿಯೆ ನಡೆಯುತ್ತಿದ್ದು, ಆದೇಶದಂತೆ ಜೂನ್ 1 ರಿಂದ ಸೇವೆ ಮುಂದುವರೆಸಲು ಆಯುಕ್ತರ ಕಚೇರಿಯ ನಿರ್ದೇಶಕರು (ಪ್ರಾಥಮಿಕ) ರಾಜ್ಯ ಯೋಜನಾ ನಿರ್ದೇಶಕರಿಗೆ ಪತ್ರ ಬರೆದರೂ ಸಹಿತ ಪ್ರಕ್ರಿಯೆ ಆರಂಭಿಸಿಲ್ಲ. ಕೂಡಲೇ ಮುಂದುವರಿಕೆ ಆದೇಶವನ್ನು ಜಿಲ್ಲೆಗಳ ಉಪನಿರ್ದೇಶಕರಿಗೆ ಕಳುಹಿಸಬೇಕೆಂದು ಶಿಕ್ಷಕರು ಆಗ್ರಹಿಸಿದ್ದಾರೆ.



ಆಂಧ್ರ ಕೈಬಿಟ್ಟು ವೇಮಗಲ್ ಕೈಗಾರಿಕಾ ಪ್ರದೇಶ ಆಯ್ಕೆ – 2026ಕ್ಕೆ ಏರ್ಬಸ್ ಸಂಸ್ಥೆ ಘಟಕ ಆರಂಭ

ತಾಂತ್ರಿಕ ತೊಂದರೆಯಿಂದ ಎರಡು ದಿನ ವಿಳಂಬವಾಗಿದೆ. ಇನ್ಫೆರಡು ದಿನದಲ್ಲಿ, ಮರು ನೇಮಕಾತಿಗೆ ಆದೇಶ ಹೊರಡಿಸಿ, ಪ್ರಕ್ರಿಯೆ ಮುಗಿಸುತ್ತೇವೆ.

■ ಮಾದೇಗೌಡ, ರಾಜ್ಯ ಯೋಜನಾ ಕಾರ್ಯಕ್ರಮ ವಿಭಾಗದ ನಿರ್ದೇಶಕ.

ಕಮಲ್ ಹಾಸನ್ ಹೇಳಿಕೆ ಖಂಡನೀಯ

• **ಹುಬ್ಬಳ್ಳಿ:** ತಮಿಳು ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿರುವುದು ಖಂಡನೀಯ ಎಂದು ಕನ್ನಡ ಚಿತ್ರರಂಗದ ನಾಯಕ ನಟಿ ರಚಿತಾ ರಾಮ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಚಿತ್ರರಂಗದಲ್ಲಿ ಹಲ ವಾರು ಅಭಿಮಾನಿ ಬಳಗ ಹೊಂದಿರುವ ನಟ ಕಮಲ್ ಹಾಸನ್ ಅವರು ಈ ರೀತಿ ಕನ್ನಡದ ಬಗೆ ಮಾತನಾಡಿರುವುದು ಸಮಂಜಸವಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ನಾನು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದೆ. ಇಂದು ಕೂಡಾ ಆಗ್ರಹಿಸುತಿದೇನೆ ಎಂದರು.

್ಥೆಗ್ರಾರ್, ಚಲನಚಿತ, ಬ್ಯಾನ್ ಸೇರಿ ಇತರ ವಿಷಯಗಳ ಕುರಿತು ಚಿತ್ರರಂಗದ ಹಿರಿಯರು ನಿರ್ಧರಿಸುತ್ತಾರೆ. ಈ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಪ್ರೀತಿಯ ಭಾಷೆ ಕನ್ನಡ. ಬೇರೆ ಭಾಷೆ ಕುರಿತು ಮಾತನಾಡುವುದಿಲ್ಲ ಎಂದರು.

ಈ ಬಾರಿ ಐಪಿಎಲ್ ಕಪ್ ನಮದೆ. ವಿರಾಟ್ ಕೊಹ್ನಿ ಅವರ ಜರ್ಸಿ ನಂಬರ್ ಕೂಡ 18 ಇದೆ. ಹದಿನೆಂಟರ ಜತೆಗೆ ನಮಗೆಲ್ಲ ವಿಶೇಷ ನಂಟಿದೆ. ಹೀಗಾಗಿ ಈ ಬಾರಿ ಕಪ್ ಆರ್ಸಿಬಿ ತಂದು ಕೊಡಲಿದೆ ಎಂದರು.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ CIN: L65110KA2016PLC142162

ನೋಂದಾಯಿತ ಕಚೇರಿ: ಗ್ರೇಪ್ ಗಾರ್ಡನ್, ಸಂಖ್ಯೆ 27,3 ನೇ "ಎ" ಕ್ರಾಸ್, 18 ನೇ ಮುಖ್ಯ, 6 ನೇ ಬ್ಲಾಕ್, ಕೋರಮಂಗಲ ಬೆಂಗಳೂರು 560 095 ಕರ್ನಾಟಕ ದೂರವಾಣಿ: 080 4071 2121: ಇಮೇಲ್: corporatesecretarial@ujjivan.com ವೆಬ್ ಸೈಟ್: www.ujjivansfb.in

ವೀಡಿಯೋ ಕಾನರೆನಿಂಗ್ / ಇತರ ಆಡಿಯೋ-ದೃಶ್ವ ವಿಧಾನದ ಮೂಲಕ 9 ನೇ ವಾರ್ಷಿಕ ಪ್ರಧಾನ ಸಭೆ

1. ಕಂಪನಿಗಳ ಕಾಯ್ದೆ 2013 ಮತ್ತು ಅದರ ಅಡಿಯಲ್ಲಿ ರೂಪಿಸಿದ ನಿಯಮಗಳು ಹಾಗೂ MCA ಮತ್ತು SEBI, ಹೊರಡಿಸಿದ ಸೂಕ್ತ ಸಾಮಾನ್ಯ ಸುತ್ತೋಲೆಗಳಿಗೆ ಅನುಗುಣವಾಗಿ, ಸಭೆಯ ನೋಟಿಸ್ನಲ್ಲಿ ನಿಗದಿಸಿದ ವಹಿವಾಟುಗಳನ್ನು ನಡೆಸಲು ಉಜ್ಜೀವನ್ ಸ್ಮಾಲ್ ಫೈನಾನ್ ಬ್ಯಾಂಕ್ ಲಿಮಿಟೆಡ್ ("ಬ್ಯಾಂಕ್") 9ನೇ ವಾರ್ಷಿಕ ಪ್ರಧಾನ ಸಭೆ ("ಎಜಿಎಂ ಅಥವಾ ಸಭೆ") ಅನ್ನು ಜೂನ್ 27, 2025 ರಂದು ಮಧ್ಯಾಹ್ನ 03:30 ಕ್ಕೆ ಶುಕ್ರವಾರ ವೀಡಿಯೋ ಕಾನ್ಫರೆನ್ನಿಂಗ್ ("VC")/ಇತರ ಧ್ವನಿ ದೃಶ್ಯ ವಿಧಾನದ ("OAVM") ಮೂಲಕ ನಡೆಸಲಾಗುತ್ತದೆ.

2. AGM ನೋಟಿಸ್ ಮತ್ತು 2024–25 ರ ವಾರ್ಷಿಕ ವರದಿಯನ್ನು ಬ್ಯಾಂಕ್ ನ ವೆಬ್ಸೈಟ್ www.ujjivansfb.in, ಸ್ಫಾಕ್ ಎಕ್ಚೇಂಜ್ಗಳ ವೆಬ್ಸೈಟ್ಗಳಾದ www.bseindia.com ಮತ್ತು www.nseindia.com ನಲ್ಲಿ ಮತ್ತು ಇ-ವೋಟಿಂಗ್ 'ಏಜೆನ್ಸಿ ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್' evoting.kfintech.com ನಲ್ಲಿ ಲಭ್ಯವಾಗಿಸಲಾಗುತ್ತದೆ.

3. ಸಭೆಯಲ್ಲಿ ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆ ಅಥವಾ ಇ-ಮತದಾನ ವ್ಯವಸ್ಥೆಯ ಮೂಲಕ AGM ನೋಟಿಸ್ನಲ್ಲಿ ನಿಗದಿಸಿದ ವಹಿವಾಟು ಐಟಂಗಳ ಮೇಲೆ ತಮ್ಮ ಮತಗಳನ್ನು ರಿಮೋಟ್ ಆಗಿ ಹಾಕಲು ಸದಸ್ಯರು ಅವಕಾಶವನ್ನು ಹೊಂದಿರುತ್ತಾರೆ. ಡಿಮಟೀರಿಯಲ್ಲೆಸ್ಡ್ ರೂಪದಲ್ಲಿ ಮತ್ತು ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ವರಿಗೆ ರಿಮೋಟ್ ಇ-ಮತದಾನದ ವಿಧಾನವನ್ನು ಸದಸ್ವರಿಗೆ ನೀಡಲಾದ ನೋಟಿಸ್ನಲ್ಲಿ ಒದಗಿಸಲಾಗಿದೆ.

4. ಈ ಮೇಲಿನ ಸುತ್ತೋಲೆಗಳಿಗೆ ಅನುಗುಣವಾಗಿ, AGM ನೋಟಿಸ್ನ ಎಲೆಕ್ಟ್ಮಾನಿಕ್ ಪ್ರತಿಗಳು ಮತ್ತು 2024–25ರ ವಿತ್ತವರ್ಷಕ್ಕೆ ವಾರ್ಷಿಕ ವರದಿಯನ್ನು ಡೆಪಾಸಿಟರಿ ್ರ ಪಾರ್ಟಿಸಿಪಂಟ್(ಗಳಲ್ಲಿ) ಇಮೇಲ್ ಐಡಿಗಳನ್ನುನೋಂದಣಿ ಮಾಡಿದ ಸದಸ್ಯರಿಗೆ

5. ತಮ್ಮ ಇಮೇಲ್ ವಿಳಾಸ/ಬ್ಯಾಂಕ್ ಖಾತೆ ಮ್ಯಾಂಡೇಟ್ ಅನ್ನು ನೋಂದಣಿ ಮಾಡಲು ಬಯಸುವ ಷೇರುದಾರರು ಈ ಕೆಳಗಿನ ಸೂಚನೆಗಳನ್ನು ಅನುಸರಿಸಬಹುದು:

ಡಿಮ್ಯಾಟ್ ಮೋಡ್ -ನಿಮ್ಗ ಡೆಪಾಸಿಟರಿ ಪಾರ್ಟಿಸಿಪಂಟ್ ಸಲಹೆ ಮಾಡಿದ ಪ್ರಕಾರ ನಿಮ್ಗ ಡಿಮ್ಯಾಟ್ ಖಾತೆಯಲ್ಲಿ ನೋಂದಣಿ ಮಾಡಿ/ಅಪ್ಡೇಟ್ ಮಾಡಿ.

ಭೌತಿಕ ವಿಧಾನ -ಬ್ಯಾಂಕ್ ನ ರಿಜಿಸ್ಟ್ರಾರ್ ಮತ್ತು ವರ್ಗಾವಣೆ ಏಜೆಂಟ್(RTA), ಕೆಫಿನ್ ಟೆಕ್ಕಾಲಜೀಸ್ ಲಿಮಿಟಿಡ್ನಲ್ಲಿ ಶಿಫಾರಸು ಮಾಡಿದ ನಮೂನೆ ISR-1 ಮತ್ತು ಇತರ ಸಂಬಂಧಿತ ನಮೂನೆಗಳಲ್ಲಿ ವಿವರಗಳನ್ನು ನೋಂದಣಿ ಮಾಡಿ/ಪರಿಷ್ಕರಿಸಿ. 'ಇದನ್ನು ಖುದ್ದು ಪರಿಶೀಲನೆ' (IPV) ಮೂಲಕ ಮಾಡಬಹುದಾಗಿದೆ ಅಥವಾ ಸ್ವಯಂ ಸಹಿ ಮಾಡಿದೆ ಹಾರ್ಡ್ ಪ್ರತಿಗಳನ್ನು ಸೆಲೆನಿಯಂ ಬಿಲ್ಡಿಂಗ್, ಟವರ್ - ಬಿ, ಪ್ಲಾಟ್ ಸಂ. 31 ಮತ್ತು 32, ಫ್ರೆನಾನಿಯಲ್ ಡಿಸ್ನಿಕ್ಸ್, ನಾನಕ್ರಾಮಗುಡ, ಸೆರಿಲಿಂಗಂಪಲ್ಲಿ, ಹೈದರಾಬಾದ್, ರಂಗರೆಡ್ಡಿ, ತೆಲಂಗಾಣ ಭಾರತ -500 032 ಇಲ್ಲಿಗೆ ಕಳುಹಿಸುವ ಮೂಲಕ ಮಾಡಬಹುದು.

6. ಸಭೆಯ ನೋಟಿಸ್ ಮತ್ತು 2024-25ರ ಹಣಕಾಸು ವರ್ಷಕ್ಕೆ ವಾರ್ಷಿಕ ವರದಿಯನ್ನು ಅನ್ವಯಿಕ ಕಾನೂನುಗಳಿಗೆ ಅನುಗುಣವಾಗಿ ಅವರ ನೊಂದಾಯಿತ ಇಮೇಲ್

ವಿಳಾಸಗಳಿಗೆ ಸೂಕ್ತ ಸಮಯದಲ್ಲಿ ಕಳುಹಿಸಲಾಗುತ್ತದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಪರವಾಗಿ ಸಂಜೀವ್ ಬರ್ನವಾಲ್ ಕಂಪನಿ ಕಾರ್ಯದರ್ಶಿ ಮತು

ನಿಯಂತ್ರಕ ರೂಪುರೇಷೆ ಮುಖ್ಯಸ್ಥರು

ಸಳ: ಬೆಂಗಳೂರು ದಿನಾಂಕ: ಜೂನ್ 02, 2025

ಕರ್ನಾಟಕ ಸರ್ಕಾರವು ವೇಮಗಲ್ ಕೈಗಾರಿಕಾ

ಪ್ರದೇಶದಲ್ಲಿ 7.40 ಲಕ್ಷ ಚದರ ಅಡಿ ಜಾಗವನ್ನು ಟಿಎಎಸ್ಎಲ್ಗೆ ನೀಡಿದೆ.

ಗುಜರಾತ್ ನ ವರ್ಷದರಾದಲ್ಲಿ ಸ್ಥಾಪನೆಯಾಗುತ್ತಿದೆ. ಈ ಯೋಜನೆಯಲ್ಲೂ ಏರ್ಬಸ್ ಜೊತೆ ಟಾಟಾ ಸಂಸ್ಥೆ ಕೈಜೋಡಿಸಿದೆ.

ಕೋಲಾರದಲ್ಲಿ ಎಚ್125 ಹೆಲಿಕಾಪ್ಟರ್ ಘಟಕ ಸ್ಥಾಪನೆ • ಬೆಂಗಳೂರು: ವಿಶ್ವದ ಅತಿದೊಡ್ಡ ಏರ್ಕ್ರಾಫ್ಟ್ ತಯಾ

<mark>ವಿಗಂತ</mark> ವಿಶೇಷ

ರಿಕಾ ಕಂಪನಿ ಎನಿಸಿರುವ ಏರ್ಬಸ್ ಸಂಸ್ಥೆ ಭಾರತದಲ್ಲಿ ವಿಮಾನ, ಹೆಲಿಕಾಪ್ಟರ್ ಇತ್ಯಾದಿಗಳನ್ನು ತಯಾರಿಸುತ್ತಿದೆ. ಅದರಲ್ಲಿ ಒಂದಾಗಿರುವ ಎಚ್125 ಹೆಲಿಕಾಪ್ರರ್ನ ಅಂತಿಮ ಹಂತದ ಲೈನ್ ಘಟಕವನ್ನು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಸ್ಥಾಪಿಸಲು ನಿರ್ಧರಿಸಿದೆ.

ಈ ಹಿಂದೆ ಈ ಘಟಕವನ್ನು ಸ್ಥಾಪಿಸಲು ಆಂಧ್ರದ ಅನಂತಪುರ್ಜಿಲ್ಲೆಯಲ್ಲಿ ಸ್ಥಳಪರಿಶೀಲನೆಮಾಡಲಾಗು ತ್ತಿತ್ತು. ಆದರೆ, ಅಂತಿಮವಾಗಿ ಕೋಲಾರದ ವೇಮ ಗಲ್ ಕೈಗಾರಿಕಾ ಪ್ರದೇಶವನ್ನು ಆಯ್ಕೆ ಮಾಡಿ ಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 2026ರಕ್ಕೆ ಘಟಕ ಆರಂಭವಾಗಲಿದೆ.

ಟಾಟಾ ಅಡ್ವಾನ್ಸ್ಡ್ ಸಿಸ್ಚಮ್ಸ್ ಲಿ. (ಟಿಎಎಸ್ ಎಲ್) ಮತ್ತು ಏರ್ಬಸ್ ಸಂಸ್ಥೆಗಳು ಜಂಟಿಯಾಗಿ ಎಚ್125 ಹೆಲಿಕಾಪ್ತರ್ ನ್ನು ನಿರ್ಮಿಸಲಿವೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆ ಇದೇ ವೇಮಗಲ್ ಪ್ರದೇಶದಲ್ಲಿ ಸೆಟಿಲೈಟ್ ಮ್ಯಾನುಫ್ಯಾಕ್ಚೆರಿಂಗ್ ಯೂನಿಟ್ ಸೇರಿದಂತೆ

ಕರ್ನಾಟಕದ ಪಾರಮ್ಮ

ಸರ್ಕಾರದ ಕೈಗಾರಿಕಾ ಸ್ನೇಹಿ ನೀತಿಗಳ ಫಲವಾಗಿ ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಏರ್ಬಸ್ ನ ಎಚ್125 ಹೆಲಿಕಾಪರ್ ಘಟಕ ನಿರ್ಮಾಣವಾಗುತ್ತಿದೆ. ಜಗತ್ತಿನಲ್ಲಿರುವ ಈ ರೀತಿಯ ಸ್ಥಾನ ಭದ್ರ ಮಾಡಿಕೊಳ್ಳುತ್ತಿದೆ ಎಂದು ಸಚಿವ ಎಂ.ಬಿ ಪಾಟೀಲ ಅವರು ತಿಳಿಸಿದ್ದಾರೆ.

ಹೆಲಿಕಾಪ್ತರ್ಗಳ ತಯಾರಿಕೆಯ ಗುರಿ ಇದೆ.

ವಿವಿಧ ಸೌಲಭ್ಯಗಳನ್ನು ಹೊಂದಿದೆ. ಈ ಕಾರಣಕ್ಕೆ ಎಚ್125 ಹೆಲಿಕಾಪ್ತರ್ ಅಸೆಂಬ್ಲಿ ಲೈನ್ ಘಟಕವನ್ನು ಸ್ಥಾಪಿಸಲು ಇದೇ ಸ್ಥಳ ಆಯ್ಕೆ ಮಾಡಿಕೊಂಡಿದೆ. ಎಚ್-125 ಕ್ಲಾಸ್ನ ಹೆಲಿಕಾಪ್ರರ್ಗಳು ಬಹಳ ಬೇಡಿಕೆಯಲ್ಲಿವೆ. ಕೋಲಾರದಲ್ಲಿ ಸ್ತಾಪನೆಯಾಗಲಿರುವ ಘಟಕದಲ್ಲಿ ವರ್ಷಕ್ಕೆ 10ಕ್ಕೂ ಹೆಚ್ಚು

<mark>ಮುಂದುವರಿಯಲಿದೆ</mark> ವಿಶ್ವಾಸಾರ್ಹ ನೀತಿಗಳ ಪ್ರತಿಫಲ₅₀₀ ಹೆಲಿಕಾಪ್ಪರ್**ಗಳ ಅಸೆಂಬ್ಲಿ**

ಆಂಧ್ರ ಪ್ರದೇಶ, ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳನ್ನು ಹಿಮ್ಮೆಟ್ಟಿಸಿ ನಮ್ಮ ರಾಜ್ಯಕ್ಕೆ ಈ ಘಟಕ ದೊರೆತಿದೆ. ಇಂತಹ ಮಹತ್ರದ ಯೋಜನೆಗೆ ಕರ್ನಾಟಕ ಆಯ್ಕೆಯಾಗಿರುವುದು ನಮ್ಮ ರಾಜ್ಯದ ಕೈಗಾರಿಕಾ ಸಾಮರ್ಥ್ಯ, ವಿಶ್ರಾಸಾರ್ಹ ನೀತಿಗಳ ಪ್ರತಿಫಲನವಾಗಿದೆ. ಇದರ ಪರಿಣಾಮ ಆಧುನಿಕ ಏರೋಸ್ಪೇಸ್ ಕೇವಲ 4 ಅಸೆಂಬ್ಲಿ ಘಟಕಗಳಲ್ಲಿ ಕರ್ನಾಟಕವೂ ತಯಾರಿಕಾ ವಲಯದ ಮುಂಚೂಣಿ ನಾಯಕನಾಗಿ ಕರ್ನಾಟಕ ತನ್ನ ಪಾರಮ್ಯ ಮುಂದುವರಿಸಲಿದೆ ಎಂ.ಬಿ ಪಾಟೀಲ ಎಂದಿದ್ದಾರೆ.

> ಯೂರೋಪ್ ಮೂಲದ ಏರ್ಬಸ್ ಸಂಸ್ಥೆ ವಿಶ್ವದಲ್ಲಿ ಅತಿಹೆಚ್ಚು ಏರ್ಕ್ರಾಫ್ಟ್ ತಯಾರಿಸುತ್ತದೆ. ಬೋಯಿಂಗ್ ಗಿಂತಲೂ ಇದು ದೊಡ್ಡದಾಗಿದ್ದು, ಎಚ್125 ಸಿವಿಲ್ ಹೆಲಿಕಾಪ್ರರ್ ತಯಾರಿಸುವ ಘಟಕ ಭಾರತದಲ್ಲಿ ಇದೇ ಮೊದಲು ಶುರುವಾಗುತ್ತಿದೆ. ಫ್ರಾನ್, ಬ್ರೆಜಿಲ್ ಮತ್ತು ಅಮೆರಿಕ ಬಳಿಕ ಬೇರೆ ದೇಶದಲ್ಲಿ ಸ್ಥಾಪನೆಯಾಗಲಿರುವ ಮೊದಲ ಘಟಕವಾಗಲಿದೆ.

ತಯಾರಿಕೆ ಗುರಿ

ವಿಶ್ವದಾದ್ಯಂತ 4,300 ಎರ್ಬಸ್ ಹೆಲಿಕಾಪರ್ಗಳು ಕಾರ್ಯಾಚರಣೆಯಲ್ಲಿದ್ದು, ಸಿಂಗಲ್ ಎಂಜೀನ್ ವಿಭಾಗದಲ್ಲಿ ವಿಶ್ವದ ಶೇ.80 ರಷ್ಟು ಪಾಲು ಹೊಂದಿದೆ. ಸ್ವಾಪಿಸಲು ಉದ್ದೇಶಿಸಿರುವ ಘಟಕದಲ್ಲಿ 500 ಹೆಲಿಕಾಪ್ಕರ್ಗಳ ಅಸೆಂಬ್ಲಿ ತಯಾರಿಕೆಯ ಗುರಿ ಹೊಂದಲಾಗಿದೆ. ಈ ಘಟಕದಲ್ಲಿ ಹೆಲಿಕಾಪ್ತರ್ಗಳ ನಿರ್ವಹಣೆ ರಿಪೇರಿ, ಟೆಸ್ಟಿಂಗ್ ಸೌಲಭ್ಯಗಳು

ಏರ್ಬಸ್ ಸಂಸ್ತೆಯ ಸಿ295 ಏರ್ಕ್ರಾಫ್ಸ್ ಅಸೆಂಬ್ಲಿಲೈನ್

Trai satellite spectrum charges 'unfair': COAI

URVI MALVANIA Mumbai, June 1

THE CELLULAR OPERATORS Association of India (COAI) has voiced disagreement over the recent recommendations on spectrum allocation for satellite-based communication services issued by the Telecom Regulatory Authority of India (Trai), warning that the move risks distorting India's digital infrastructure landscape by favouring nonterrestrial players.

In a letter to the Department of Telecommunications (DoT), dated May 29, the COAI argued that TRAI's recommendations offer "a regulatory advantage to commercial NGSO (non-geostationary orbit) satellites against terrestrial broadband service providers" and, if implemented, "will undermine competition and create a nonlevel playing field."

The industry body that represents the three private telcos Bharti Airtel, Reliance Jio, and Vodafone Idea, said that Trai's recommended spectrum pricing mechanism was a major concern.

The recommended frame-

RAGHAVENDRA KAMATH

BACKED BY STRONG order

inflows, Suzlon Energy is look-

ing to grow it's revenues,

EBITDA and PAT by 60% in

FY26. "Order inflows continue

to see good momentum and we

are confident that order inflow

will be accelerated than what we

sawlasyear,(FY25),"said JPCha-

lasani, chief executive, Suzlon

Energy in an investor call post

next 18 to 24 months they don't

see orders becoming an issue."It

is all about ramping up addi-

tional capacities to meet future

stood at 5555 MW in May 2025

as compared to 5,025MW by

the end of March 2,025 and

2,929 MW in March 2024. The

company secured orders of

100.8 MW from Sunsure

Energy, 378 MW from NTPC

The company's order book

Chalasani added that in the

company's earnings.

supplies,"he said.

Mumbai, June 1

Suzlon eyes 60%

rise in biz metrics

PRICEY CALL ■ It added that recommendations will ■ In letter to DoT, COAI undermine competition, argued that TRAI's create non-level playing field recommendations offer ■ Recommended framework " regulatory advantage includes higher of 4% of to commercial NGSO adjusted gross revenue (non-geostationary (AGR) or ₹3,500 per MHz per orbit) satellites against annum, plus ₹500 annually terrestrial broadband per urban customer service providers"

charges," COAI said. It added

that terrestrial operators con-

tinue to face significant

upfront auction-determined

spectrum costs—often trans-

lating into 18% to 53% of

terrestrial operators are bound

by long-term spectrum pay-

ment commitments extend-

ing over a 20-year period at

the revenues from over a bil-

lion subscribers, NGSO opera-

tors are not subject to similar

financial or operational oblig-

ations, yet stand to benefit

from long-term (up to seven

years) spectrum rights.

It has argued that while

work includes the higher of 4% of adjusted gross revenue (AGR) or ₹ 3,500 per MHz per annum, plus ₹ 500 annually per urban customer.

The COAI has argued that these charges are not only unjustified but are also lower than the administrative fees currently levied on GSObased VSAT services despite next-generation satellite networks offering directly substitutable services to those offered by terrestrial service providers.

"Trai has not provided a clear rationale or explanation for recommending the said

Green, 50 MW from BPCL in

a variant of \$144, a 3MW wind

turbine generator (WTG),

which emerged as the com-

pany's top-performing prod-

"Our current product \$144,

can easily meet the demand of

the current market require-

ments in terms of both technol-

ogy and pricing. What you can

expect is there could be a variant

of the S144 coming," Chalasani

said. Suzlon's net profit rose over

4.5 times to ₹ 1182 crore in

Q4FY25 compared to ₹254

crore in the corresponding quar-

₹3,774 crore in Q4FY25 com-

pared to ₹2,179 crore a year

ago. The company said rev-

enues rose the to record deliv-

crore in Q4FY25 compared to

EBITDA rose 94% to ₹693

eries of 573 MW.

₹357 crore in Q4FY24.

Revenues went up 73% to

ter of previous financial year.

The company is working on

April and May 2025.

uct during FY 25.

process "non-transparent" and "misaligned with DoT's mandate," COAI has requested the formation of a DoT-led review committee to reassess the recommendations. "The price per MHz should

Calling the consultation

be equivalent or at least comparable for both satellite and terrestrial services...Any deviation is an arbitrary distinction among service providers," it asserted.

The association also questioned Trai's reliance on the argument that satellite services are essential to bridge the digital divide.

In its recommendations Trai had referenced an August 2024 letter by the DoT which said that NGSO satellite-based communication would play a significant role in bridging the digital divide in the country.

"Nowhere did DoT claim that only NGSO satellitebased communication services can bridge the digital divide," COAI noted in its letter, adding that Trai's recommendations fail to impose rural rollout obligations on satellite players despite invoking this rationale to justify ultra-low spectrum pricing.

Megraj Holdings Private Limited CIN: U74140TG2022PTC167061 Reg. Office: Regd. Address: Office No:

A1101, The Platina, 11th Floor, A-Block, Gachibowli, Hyderabad, Telangana – 500032

> Statement of Standalone Audited Financial Results for the year ended 31st March, 2025 Amount in INR Thousands unless otherwise stated)

S. No	PARTICULARS	Quarter ended 31-03-2025	Quarter ended 31-03-2024	Year ended 31-03-2025 (Audited)	Year ended 31.03.202 (Audited
1.	Total Income from Operations	531	523	2,099	1,570
2.	Net Profit/ (Loss) for the period	(83,618)	(66,402)	(3,29,499)	(1,89,621
3.	Net Profit/ (Loss) for the period before tax	(83,618)	(66,402)	(3,29,499)	(1,89,621
4.	Net Profit/ (Loss) for the period after tax	(83,618)	(66,402)	(3,29,499)	(1,89,621
5.	Total Comprehensive Income for the period	(83,618)	(66,402)	(3,29,499)	(1,89,621
6.	Paid up Equity Share Capital	100	100	100	10
7.	Reserves (excluding Revaluation Reserve)	(5,19,216)	(1,89,717)	(5,19,216)	(1,89,717
8.	Securities Premium Account	-	-	-	
9.	Net worth	(5,19,116)	(1,89,617)	(5,19,116)	(1,89,617
10.	Paid up Debt Capital/ Outstanding Debt	19,12,320	1,590,148	19,12,320	1,590,14
11.	Outstanding Redeemable Preference Shares	-		-	
12.	Debt Equity Ratio	(3.68)	(8.39)	(3.68)	(8.39
13.	Earnings Per Share (of Rs.10/- each) -	` '	, 1	, ,	
	1.Basic:	(8361.80)	(6,640.19)	(32,949.90)	(18,962.1)
	2.Diluted:	(8361.80)	(6,640.19)	(32,949.90)	(18,962.1)
14.	Capital Redemption Reserve	-]]	-	
15.	Debenture Redemption Reserve	-		-	
16.	Debt Service Coverage Ratio	(0.28)	(0.35)	(0.11)	(0.0
17.	Interest Service Coverage Ratio	(0.28)	(0.35)	(0.11)	(0.0

- a) The above Standalone Financial Results have been approved by Board of Directors in their meeting held on 30th May, 2025.
- The above is an extract of the detailed format of quarterly/annual financial results filed with the Stock Exchange(s) under regulation 52 of the Listing Regulations. The full format of the quarterly financial results is available on the websites of the Stock Exchange(s) (www.bseindia.com) and the listed entity (www.megarajholdings.com) For the other line items referred in regulation 52(4) of the Listing Regulations, pertinent
- disclosures have been made to the Stock Exchange(s) (BSE Limited) and can be accessed on the URL (www.bseindia.com)

For Megraj Holdings Private Limited

Place:Hyderabad Date:30.05.2025

Sitarama Rajiv Chilakalapudi **Director**



Ujjivan Small Finance Bank Limited

Registered Office: Grape Garden, No. 27, 3rd A Cross, 18th Main, 6th Block, Koramangala, Bengaluru 560 095 Phone: 080 4071 2121;

Email: corporatesecretarial@ujjivan.com, Website: https://www.ujjivansfb.in/

9" ANNUAL GENERAL MEETING TO BE HELD THROUGH VIDEO CONFERENCING/OTHER AUDIO-VISUAL MEANS

1. The 9th Annual General Meeting ("AGM or Meeting") of the members of Ujjivan Small Finance Bank Limited ("Bank") will be held on Friday, June 27, 2025 at 03:30 PM. IST through Video Conferencing ("VC") / Other Audio-Visual Means ("OAVM") in compliance with applicable provisions of the Companies Act, 2013 and rules made thereunder read with relevant General Circulars issued by MCA and SEBI, to transact the businesses that will be set forth in the Notice of the Meeting.

2. The Notice of the AGM and the Annual Report for the FY 2024-25will be made available on the website of the Bank at www.ujjivansfb.in, website of the Stock Exchanges at www.bseindia.com and www.nseindia.com, and on the website of e-voting agency, 'KFin Technologies Limited'at evoting.kfintech.com.

3. Members will have an opportunity to cast their votes remotely on the business items set forth in the Notice of the AGM through electronic voting system or through e-voting system during the meeting. The manner of remote e-voting for members holding shares in dematerialized mode and physical mode shall be provided in the Notice to the members.

4. In compliance with the above Circulars, electronic copies of the Notice of the AGM and Annual Report for the FY 2024-25 will be sent to all the members whose email IDs are registered with the Depository Participant(s). 5. Shareholders who wish to register their email address/bank account mandate may follow the below.

Instructions: Demat mode - Register/update the details in your demat account, as per the process advised by your Depository Participant.

Physical mode: Register/update the details in prescribed Form ISR-1 and other relevant forms with the Bank's Registrar and Transfer Agent(RTA), KFin Technologies Limited, through 'In Person Verification' (IPV) or through hard copies which are self-attestehd, which can be shared on the address - Selenium Building, Tower-B, Plot No 31 & 32, Financial District, Nanakramguda, Serilingampally, Hyderabad, Rangareddy, Telangana, India - 500 032.

6. The Notice of the Meeting and Annual Report for the Financial Year 2024-25 shall be sent to the members in accordance with the applicable laws on their registered email addresses in due course.

Place : Bengaluru Date: 02/06/2025

For Ujjivan Small Finance Bank Limited

Company Secretary and Head of Regulatory Framework

31ST AGM OF SMC GLOBAL SECURITIES LIMITED TO BE HELD THROUGH VC (VIDEO CONFERENCING)/ OAVM (OTHER AUDIO VISUAL MEANS)

Notice is bereby given that 31st Annual General Meeting (AGM) of SMC Global Securities Limited (Company) will be held on Saturday, 28th June, 2025 at 11:00 AM (I.S.T) through Video Conferencing (VC) /Other Audio Visual Means (OAVM), without the presence of Members at a common venue, to ransact the businesses as set out in the Notice convening the AGM which will be circulated to the Members. The deemed venue for the AGM shall be the registered office of the Company. This AGM is being held in compliance with the applicable provisions of the Companies Act, 2013 and MCA Circular dated 05th May, 2020 read with other circulars dated 08th April, 2020, 13th April, 2020 recent circular dated December 14, 2021, May 5, 2022, December 28, 2022, September 25, 2023 and September 19, 2024 collectively referred as ("MCA Circulars") and pursuant to the provisions of Securities and Exchange

By virtue of the exemption granted by aforementioned MCA circulars and SEBI Circulars the Company is onducting its AGM through VC and servicing the documents to all the shareholders through email only The Notice and Annual Report for FY 2024-25 shall be sent electronically to those members whose emai addresses are registered with the Company/Depositories/RTA. For all those shareholders who have not so registered, a letter providing the web-link, including the exact path, where complete details of the vinual Report are available will also be sent at their address registered with the Company or as available rom the data downloaded from the depositories. The Shareholders of the Company may request physical copy of the Notice and Annual Report from the Company by sending a request at

However, the Company requests all the shareholders who have not yet registered their email addresses or has not updated their email addresses with the Company to register the same at the earliest. The process of registration of email address is provided below

Shareholders holding shares in dematerialized mode are requested to register their email addresses, mobile number, bank account details for receipt of dividend and/or other details with their relevant depositories through their depository participants.

Shareholders holding shares in physical mode are requested to a furnish their email addresses, nobile numbers, bank account details for receipt of dividend and/ or other details in Form (SK-1 and other relevant forms prescribed by SEBI, with the Company's Registrars and Share Transfer Agent, MUFG intime India Private Limited, Noble Heights, 1st Floor, Plot No. NH 2, LSC, C-1 Block, Near Savitri Market, Janakpuri, New Delhi-110058; Telephone: 011-41410592,93,011-49411000;Fax: 011-41410591; Email: delhi@in.mpms.mufq.com; Website: www.in.mpms.mufq.com

Relevant details and forms prescribed by SEBI are available on the website of the Company at https://www.smcindiaonline.com/investors/ for information and use by the Shareholders. You are requested to kindly take note of the same and update your particulars timely. Members may note that the Notice of AGM will be made available on the Company's website

www.smcindiaonline.com and on the website of Company's Registrar and Transfer Agent, M's MUFG Intime India Pvt. Ltd at https://instavote.linkintime.co.in and shall also be disseminated on the stock exchanges where the securities of the Company are listed. The details w.r.t. voting process and user ID and password for voting at the e-voting platform shall be provided to the shareholders through email. Members have the option to cast their votes on any resolutions using the remote e-voting facility or evoting during the AGM. In this regard, the Members who have not registered their e-mail addresses with the Company can still cast their vote through remote e-voting after obtaining the login ID and password for remote e-voting by applying to MUFG intime India Pvt. Ltd. at enotices@in.mpms.mufg.com or contact on: - Tal: 022 -4918 6000. The registration and voting process is prescribed in detail in the Notice of the

Notice is also hereby given that pursuant to Section 91 of the Companies Act, 2013 the Register and Share Transfer books of the Company will remain closed from 14th June, 2025, Saturday to 17th June, 2025, Tuesday (both days inclusive) for determining the eligibility of payment of Final Dividend of Rs. 1.2 per Equity share of Re, 2/- each for the financial year ended March 31, 2025, as recommended by the Board, in its meeting held on 11th May, 2025. Accordingly, pursuant to Regulation 42 of the SEBI (Listing Obligations and Disclosure Requirements) Regulations, 2015, the Record Date will be 13th June, 2025. The Dividend, if any declared, shall be payable to those Shareholders whose name(s) stand registered: (a) as Beneficial Owner as at the end of business hours on 13th June, 2025 as per the lists to be furnished by National Securities Depositories Limited and Central Depository Services (India) Limited in

(b) As Member in the Register of Members of the Company/ Registrars & Share Transfer Agent after giving effect to valid share transmissions, if any, in physical form lodged with the Company upto the end of business hours on 13th June, 2025

Pursuant to the amendments introduced in the Income Tax Act, 1961 ("the IT Act") vide Finance Act, 2020, w.e.f. April 1, 2020, dividend declared, paid or distributed by a Company on or after April 1, 2020, is taxable in the hands of the shareholders. The Company shall, therefore, be required to deduct TDS/WHT at the time of payment of dividend at the applicable tax rates. The rates of TDS/WHT would depend upon the category and residential status of the shareholder. Members are requested to complete and/ or update their Residential Status, PAN, Category as per the IT Act with their Depository Participants ("DPs") or in case shares are held in physical form, with the RTA/ Company. Further, Members holding shares in electronic form may take note that bank particulars registered against their respective depository account will be used by the Company for payment of dividend. In this regard, the Members who fail to provide their bank account details, the Company shall provide with dividend cheque/Demand Draft to such

Incase shareholders/ members have any queries, they may send an email to instameet@in.mpms.mufg.com or contaction: - Tel: 022-49186175.

respect of the shares held in electronic form, and

For SMC Global Securities Limited

(Suman Kumar)

E.V.P. (Corporate Affairs & Legal), Company Secretary & General Counsel Date: 2nd June, 2025 Place: New Delhi

Corporate Identity Number (CIN: L74899DL1994PLC063609) Registered Office: 11/6B, Shanti Chamber, Pusa Road, New Delhi-110005 Ph: +91-11-30111000, 40753333 | Fax: +91-11-25754365 E-mail: smo@smoindiaonline.com | Website: www.smoindiaonline.com



BIGBLOC CONSTRUCTION LIMITED

CIN: L45200GJ2015PLC083577

REGD. OFF.: Office No. 908, 9th Floor, Rajhans Montessa, Dumas Road, Magdalla, Surat - 395 007 (GUJARAT) Ph.: +91-261-2463262 / 63 Email: bigblockconstruction@gmail.com, website: www.nxtbloc.in

EXTRACT OF AUDITED STANDALONE AND CONSOLIDATED FINANCIAL RESULTS FOR THE QUARTER AND YEAR ENDED 31ST MARCH, 2025

	(1)					60			(P	ts. in Lakhs)
		3	STANDALONE	All		CONSOLIDATED				
PARTICULARS	Quarter Ended 31/03/2025 (Audited)	Quarter Ended 31/12/2024 (Unaudited)	Quarter Ended 31/03/2024 (Audited)	Year Ended 31/03/2025 (Audited)	Year Ended 31/03/2024	Quarter Ended 31/03/2025	Quarter Ended 31/12/2024 (Unaudited)	Quarter Ended 31/03/2024 (Audited)	Year Ended 31/03/2025 (Audited)	Year Ended 31/03/2024 (Audited)
					(Audited)	(Audited)				
Total Income from Operations	2,209.77	1,849.90	2,553.15	7,303.74	11,045,63	6,614.59	5,798.68	7,177.76	22,909.24	24,736.58
Net Profit / (Loss) for the period (before Tax, Exceptional and/or Extraordinary items)	(460.63)	(179.16)	167.27	(951.29)	1482.75	(31.21)	(133.98)	1130.33	456.22	4,111,19
Net Profit / (Loss) for the period before tax (after Exceptional and/or Extraordinary items)	(460.63)	(179.16)	167.27	(951.29)	1482.75	(31.21)	(133.98)	1130.33	456.22	4,111.19
Net Profit / (Loss) for the period after tax (after Exceptional and/or Extraordinary items)	(375.78)	(10.61)	93.71	(730.00)	1103.05	(30.81)	28.93	864.66	320.40	3,068.83
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(365.09)	(10.61)	84.15	(719.30)	1093.49	(19.67)	15.28	856.46	334.12	3,076.57
Paid up Equity Share Capital				2831.52	1415.76				2831.52	1415.76
Reserves (excluding Revaluation Reserve) as shown in the Audited Balance sheet				2,385.57	4,633.37				10,701.16	8,987.04
Earning Per Share (Face value of Rs. 2/- each) (for co	ontinuing ar	nd discontin	ued operatio	ns)	0.5	77				
(a) Basic (in Rs.) :	(0.27)	(0.01)	0.07	(0.52)	0.78	0.07	0.15	0.61	0.68	2,18
(b) Diluted (in Rs.):	(0.27)	(0.01)	0.07	(0.52)	0.78	0.07	0.15	0.61	0.68	

Place: Surat

Date: 30-05-2025

 The above results have been reviewed by the Audit Committee and approved by the Board of Directors at their meetings held on May 30, 2025. 2. The above is an extract of the detailed format of Audited. Financial Results for year ended 31st March, 2025 filed with stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the results is available on the Stock Exchange website i.e www.bseindia.com and www.nseindia.com and on the Company's website i.e www.nxtbloc.in. The same can be accessed by scanning the Quick Response (QR) code provided.

For BIGBLOC CONSTRUCTION LTD.

Sd/-

CHAIRPERSON

NARAYAN SITARAM SABOO

(DIN: 00223324)

This is a public announcement for information purposes only and is not a prospectus announcement and does not constitute an invitation or offer to acquire, purchase or subscribe to securities. Not for release, publication or distribution directly or indirectly, outside India INITIAL PUBLIC OFFERING OF EQUITY SHARES ON THE MAIN BOARD OF THE STOCK EXCHANGES IN COMPLIANCE WITH CHAPTER II OF THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI ICDR Regulations"). PUBLIC ANNOUNCEMENT





BHARAT COKING COAL LIMIT

Our Company was incorporated in Bihar as "Bharat Coking Coal Limited", as a private limited company under the Companies Act, 1956, pursuant to a certificate of incorporation dated January 01, 1972, issued by the Registrar of Companies, Bihar at Patna. Thereafter, our Company was converted from a private limited company to a public limited company pursuant to a special resolution passed by our shareholders in the extraordinary general meeting held on April 28, 2025, and a fresh certificate of incorporation dated May 7, 2025 was issued by the Registrar of Companies, Central Processing Centre. For further details relating to the change in the name and registered office of our Company, see "History and Certain Corporate Matters" on page 241 of the draft red herring prospectus dated May 30, 2025 ("DRHP" or "Draft Red Herring Prospectus") Registered and Corporate Office: Koyla Bhawan, Koyla Nagar, Dhanbad, Jharkhand, India - 826005

Contact Person: Bani Kumar Parui, Company Secretary and Compliance Officer; Telephone: 0326-2230190 E-mail: cos.bccl@coalindia.in; Website: www.bcclweb.in; Corporate Identity Number: U10101JH1972GOI000918

OUR PROMOTERS: PRESIDENT OF INDIA, ACTING THROUGH THE MINISTRY OF COAL, **GOVERNMENT OF INDIA AND COAL INDIA LIMITED**

INITIAL PUBLIC OFFERING OF UP TO 465,700,000 EQUITY SHARES OF FACE VALUE OF ₹ 10 EACH ("EQUITY SHARES") OF BHARAT COKING COAL LIMITED (THE "COMPANY" OR THE "ISSUER") FOR CASH AT A PRICE OF ₹ [•] PER EQUITY SHARE INCLUDING A PREMIUM OF ₹ [•] PER EQUITY SHARE (THE "OFFER PRICE") THROUGH AN OFFER FOR SALE (THE "OFFER") OF UP TO 465,700,000 EQUITY SHARES AGGREGATING UP TO ₹ [•] MILLION BY COAL INDIA LIMITED (THE "PROMOTER SELLING SHAREHOLDER" OR "SELLING SHAREHOLDER" AND SUCH EQUITY SHARES OFFERED BY THE SELLING SHAREHOLDER, THE "OFFERED

THE OFFER INCLUDES A RESERVATION OF UP TO [●] EQUITY SHARES OF FACE VALUE OF ₹ 10 EACH, AGGREGATING UP TO ₹ [●] MILLION (CONSTITUTING UP TO [•]% OF THE POST-OFFER PAID-UP EQUITY SHARE CAPITAL) FOR SUBSCRIPTION BY ELIGIBLE EMPLOYEES ("EMPLOYEE RESERVATION PORTION") AND A RESERVATION OF UP TO [●] EQUITY SHARES AGGREGATING UP TO ₹ [●] MILLION (CONSTITUTING UP TO [●]% OF THE POST-OFFER PAID-UP EQUITY SHARE CAPITAL) FOR SUBSCRIPTION BY ELIGIBLE SHAREHOLDERS ("SHAREHOLDER RESERVATION PORTION"). THE OFFER LESS THE EMPLOYEE RESERVATION PORTION AND THE SHAREHOLDER RESERVATION PORTION IS HEREINAFTER REFERRED TO AS THE "NET OFFER". THE OFFER AND THE NET OFFER SHALL CONSTITUTE [●]% AND [●]%, RESPECTIVELY, OF THE POST-OFFER PAID-UP EQUITY SHARE CAPITAL OF OUR COMPANY, OUR COMPANY MAY IN CONSULTATION WITH THE BRLMS, OFFER A DISCOUNT OF ₹[+] ON THE OFFER PRICE TO ELIGIBLE EMPLOYEES BIDDING IN THE EMPLOYEE RESERVATION PORTION THE FACE VALUE OF THE EQUITY SHARE IS ₹ 10 EACH. THE OFFER PRICE IS [...] TIMES THE FACE VALUE OF THE EQUITY SHARES. THE PRICE BAND, THE

ADVERTISED IN ALL EDITIONS OF [•] (A WIDELY CIRCULATED ENGLISH NATIONAL DAILY NEWSPAPER), ALL EDITIONS OF [•] (A WIDELY CIRCULATED HINDI NATIONAL DAILY NEWSPAPER) AND [•] EDITION OF [•] (A HINDI NEWSPAPER WITH WIDE CIRCULATION IN JHARKHAND, HINDI BEING THE REGIONAL LANGUAGE OF JHARKHAND, WHERE OUR REGISTERED AND CORPORATE OFFICE IS LOCATED), AT LEAST TWO WORKING DAYS PRIOR TO THE BID/OFFER OPENING DATE AND SHALL BE MADE AVAILABLE TO THE BSE AND NSE FOR UPLOADING ON THEIR RESPECTIVE WEBSITES IN ACCORDANCE WITH THE SECURITIES AND EXCHNAGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED (THE "SEBI ICDR REGULATIONS"). In case of any revision in the Price Band, the Bid/Offer Period shall be extended for at least three additional Working Days after such revision of the Price Band, subject to the total Bid/Offer Period not exceeding 10 Working Days. In cases of force majeure, banking strike or similar unforeseen circumstances, our Company, may in consultation with the BRLMs

EMPLOYEE DISCOUNT (IF ANY) AND THE MINIMUM BID LOT SIZE WILL BE DECIDED BY OUR COMPANY, IN CONSULTATION WITH THE BRLMS, AND WILL BE

for reasons to be recorded in writing, extend the Bid/Offer Period for a minimum period of one Working Day, subject to the Bid/Offer Period not exceeding 10 Working Days. Any revision in the Price Band, and the revised Bid/Offer Period, if applicable, shall be widely disseminated by notification to the Stock Exchanges by issuing a public notice and also by indicating the change on the respective websites of the BRLMs and at the terminals of the Members of the Syndicate and by intimation to the Self-Certified Syndicate Banks ("SCSBs"), Designated Intermediaries and the Sponsor Bank(s), as applicable The Offer is being made in terms of Rule 19(2)(b) of SCRR, read with Regulation 31 of the SEBI ICDR Regulations. The Offer is being made through the Book Building Process in

accordance with Regulation 6(1) of the SEBI ICDR Regulations wherein in terms of Regulation 32(1) of the SEBI ICDR Regulations not more than 50% of the Net Offer shall be available for allocation on a proportionate basis to Qualified Institutional Buyers ("QIBs") (the "QIB Portion"), provided that our Company in consultation with the BRLMs may allocate up to 60% of the QIB Portion to Anchor Investors and the basis of such allocation will be on a discretionary basis by our Company, in consultation with the BRLMs, in accordance with the SEBI ICDR Regulations (the "Anchor Investor Portion"), of which one-third shall be reserved for domestic Mutual Funds, subject to valid Bids being received from the domestic Mutual Funds at or above the price at which allocation is made to Anchor Investors ("Anchor Investor Allocation Price"). In the eyent of undersubscription or non-allocation in the Anchor Investor Portion, the balance Equity Shares shall be added to the QIB Portion (other than the Anchor Investor Portion) (the "Net QIB Portion"). Further 5% of the Net QIB Portion shall be available for allocation on a proportionate basis to Mutual Funds only, subject to valid Bids being received at or above the Offer Price, and the remainder of the Net QIB Portion shall be available for allocation on a proportionate basis to all QIBs, including Mutual Funds, subject to valid Bids being received at or above the Offer Price. Further, not less than 15% of the Net Offer shall be available for allocation to Non-Institutional Investors ("Non-Institutional Portion") of which one-third of the Non-Institutional Portion shall be available for allocation to Bidders with an application size of more than ₹ 0.20 million and up to ₹ 1.00 million and two-thirds of the Non-Institutional Portion shall be available for allocation to Bidders with an application size of more than ₹ 1.00 million and undersubscription in either of these two sub-categories of the Non-Institutional Portion may be allocated to Bidders in the other sub-category of the Non-Institutional Portion in accordance with the SEBI ICDR Regulations, subject to valid Bids being received at or above the Offer Price. Further, not less than 35% of the Net Offer shall be available for allocation to Retail Individual Investors ("Retail Portion"), in accordance with the SEBI ICDR Regulations, subject to valid Bids being received from them at or above the Offer Price. All Bidders (except Anchor Investors) are mandatorily required to utilise the Application Supported by Blocked Amount ("ASBA") process by providing details of their respective ASBA accounts and UPLID (defined hereinafter) in case of UPL Bidders (defined hereinafter), as applicable, pursuant to which their corresponding Bid Amount will be blocked by the SCSBs or by the Sponsor Bank(s) under the UPI Mechanism, as the case may be, to the extent of the respective Bid Amounts. Anchor Investors are not permitted to participate in the Offer through the ASBA Process. For further details, see "Offer Procedure" This public announcement is made in compliance with the provisions of Regulation 26(2) of the SEBI ICDR Regulations to inform the public that our Company is proposing to

undertake, subject to applicable statutory and regulatory requirements, receipt of requisite approvals, market conditions and other considerations, to undertake an initial public offering of its Equity Shares pursuant to the Offer and has filed the DRHP dated May 30, 2025 with SEBI on May 31, 2025 Pursuant to Regulation 26(1) of the SEBI ICDR Regulations, the DRHP filed with SEBI shall be made available to the public for comments, if any, for a period of at least 21 days, from

the date of publication of this public announcement, in accordance with Regulation 26(2) of the SEBI ICDR Regulations, by hosting it on the websites of SEBI at www.sebi.gov.in, on the websites of the Stock Exchanges i.e., BSE at www.bseindia.com, NSE at www.nseindia.com, where the equity shares are proposed to be listed and on the website of the Company at www.bcclweb.in and the websites of the book running lead managers to the Offer, i.e., IDBI Capital Markets & Securities Limited at www.idbicapital.com and ICIC Securities Limited at www.icicisecurities.com. Our Company hereby invites the public to give comments on the DRHP with SEBI with respect to disclosures made in the DRHP. The public is requested to send a copy of their comments to SEBI and/or to the Company Secretary and Compliance Officer of our Company and/or the BRLMs at their respective addresses mentioned herein. All comments must be received by SEBI and/or the Company and/or the BRLMs and/or the Company Secretary and Compliance Officer of our Company in relation to the Offer on or before 5:00 p.m. on the 21st day from the date of publication of this public announcement in accordance with Regulation 26(2) of the SEB

Investments in equity and equity-related securities involve a degree of risk and investors should not invest any funds in this Offer unless they can afford to take the risk of losing their entire investment. Investors are advised to read the risk factors carefully before taking an investment decision in this Offer. For taking an investment decision, investors must rely on their own examination of the Company and the Offer, including the risks involved. The Equity Shares have not been recommended or approved by SEBI, nor does SEBI guarantee the accuracy or adequacy of the contents of the DRHP. Specific attention of the investors is invited to "Risk Factors" beginning on page 36 of the DRHP. Any decision to invest in the Equity Shares described in the DRHP may only be made after the red herring prospectus ("RHP") has been filed with the RoC and must be made solely

The liability of the members of our Company is limited by shares. For details of the main objects of our Company as contained in its memorandum of association, see "History and

on the basis of such RHP, as there may be material changes in the RHP from the DRHP. The Equity Shares, when offered, through the RHP, are proposed to be listed on the Stock

Certain Corporate Matters" on page 241 of the DRHP.

For details of the share capital and capital structure of our Company and the names of the signatories to the memorandum of association and the number of shares of our Company subscribed by them, see "Capital Structure" on page 96 of the DRHP.

BOOK RUNNING LEAD MANAGERS REGISTRAR TO THE OFFER **IDBI** capital KFINTECH ICICI Securities

IDBI Capital Markets & Securities Limited ICICI Securities Limited 6th Floor, IDBI Tower ICICI Venture House. WTC Complex, Cuffe Parade, Appasaheb Marathe Marg, Mumbai - 400 005, Maharashtra, India Prabhadevi, Mumbai - 400 025, Telephone: +91 22 40691953 Maharashtra, India E-mail: bccl.ipo@idbicapital.com Telephone: +91 22 6807 7100 Investor Grievance E-mail: E-mail: bccl.ipo@icicisecurities.com redressal@idbicapital.com Website: www.icicisecurities.com Website: www.idbicapital.com Investor Grievance ID: Contact Person: Sri Krishna Tapariya / customercare@icicisecurities.com Himanshu Shekhar Jha SEBI Registration No.: INM000011179 SEBI Registration Number: INM000010866

Contact Person: Rahul Sharma/ Ashik Joisar

E-mail: bccl.ipo@kfintech.com Investor grievance e-mail: e inward.ris@kfintech.com Website: www.kfintech.com Contact person: M.Murali Krishan SEBI registration no: INR000000221

KFin Technologies Limited

Gachibowli, Financial District,

Selenium Tower-B. Plot 31 & 32.

Nanakramguda, Serilingampally,

Hyderabad - 500 032, Telangana, India

Telephone: +91 40 6716 2222/18003094001

COMPANY SECRETARY AND COMPLIANCE OFFICER Bani Kumar Parui, Bharat Coking Coal Limited

Koyla Bhawan, Koyla Nagar, Dhanbad, Jharkhand, India - 826005. Telephone: 0326 - 2230190; E-mail: cos.bccl@coalindia.in; Website: www.bcclweb.in

All capitalized terms used herein and not specifically defined shall have the same meaning as ascribed to them in the DRHP.

For BHARAT COKING COAL LIMITED On behalf of the Board of Directors

Place: Dhanbad, Jharkhand Date: June 1, 2025

Bani Kumar Parui Company Secretary and Compliance Officer

BHARAT COKING COAL LIMITED is proposing, subject to receipt of requisite approvals, market conditions and other considerations, to make an initial public offer of its Equity Shares and has filed the DRHP dated May 30, 2025 with SEBI on May 31, 2025. The DRHP shall be available on the website of SEBI at www.sebi.gov.in, websites of the Stock Exchanges, i.e., BSE Limited at www.bseindia.com and National Stock Exchange of India Limited at www.nseindia.com and is available on website of the Company i.e. www.bcclweb.in, websites of the BRLMs, IDBI Capital Markets & Securities Limited at www.idbicapital.com and ICICI Securities Limited at www.icicisecurities.com. Potential investors should note that investment in equity shares involves a high degree of risk and for details relating to such risks, please see the section entitled "Risk Factors" on page 36 of the DRHP and the details set out in the RHP, when filed. Potential investors should not rely on the DRHP for making any investment decision. The Equity Shares offered in the Offer have not been and will not be registered under the U.S. Securities Act of 1933, as amended ("U.S. Securities Act"), or any state securities

laws in the United States, and unless so registered, may not be offered or sold within the United States, except pursuant to an exemption from, or in a transaction not subject to, the registration requirements of the U.S. Securities Act and applicable U.S. state securities laws. Accordingly, the Equity Shares are being offered and sold (a) in the United States only to persons reasonably believed to be "qualified institutional buyers" (as defined in Rule 144A under the U.S. Securities Act) pursuant to the private placement exemption set out in Section 4(a) of the U.S. Securities Act and (b) outside the United States in reliance on Regulation S and the applicable laws of the jurisdiction where those offers and sales occur. The Equity Shares have not been and will not be registered, listed or otherwise qualified in any other jurisdiction outside India and may not be issued or sold, and Bids may not be made

epaper.financialexpress.com

BENGALURU

by persons in any such jurisdiction, except in compliance with the applicable laws of such jurisdiction.